

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್  
|| ತವಳ ಇಳಂಬಿಱೈ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕೇ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ತವಳ ಇಳಂಬಿಱ್ಕೈ ||

ತಿರುಕ್ಕುಱುಂಗುಡಿ -1

‡ತವಳವಿಳಂ ಪಿಱ್ಕೈ ತುಳ್ಳು ಮುನ್ನೀರ್ \*  
ತಣ್ ಮಲರ್ ತೆನ್ನಲೋಡನ್ನಿಲ್ ಒನ್ನಿ  
ತ್ತುವಳ \* ಎನ್ ನೆಂಜಗಂ ಶೋರ ಈರುಂ \*  
ಶೂಟ್ ಪನಿ ನಾಳ್ ತುಯಿಲಾದಿರುಪ್ಪೇರ್ \*  
ಇವಳುಂ ಓರ್ ಪೆಣ್ಣೊಡಿ ಎನ್ನಿರಂಗಾರ್ \*  
ಎನ್ ನಲಂ ಐಂದು ಮುನ್ ಕೊಂಡು ಪೋನ \*  
ಕುವಳೈ ಮಲರ್ ನಿಱ ವಣ್ಣರ್ ಮನ್ನು \*  
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೧)

ತಾದವಿಱ್ ಮಲ್ಲಿಗೈ ಪುಲ್ಲಿ ವಂದ \*  
ತಣ್ ಮದಿಯಿನ್ ಇಳ ವಾಡೈ ಇನ್ನೇ \*  
ಊದೈ ತಿರಿದಂದುಱಿಱಿ ಉಣ್ಣ \*  
ಓರ್ ಇರವುಂ ಉಱುಂಗೇ \* ಉಱುಂಗುಂ  
ಪೇದೈಯರ್ ಪೇದೈಮೈಯಾಲ್ ಇರುಂದು \*  
ಪೇಶಿಲುಂ ಪೇಶುಗ ಪೆಯ್ವಳೈಯಾರ್ \*  
ಕೋದೈ ನಱು ಮಲರ್ ಮಂಗೈ ಮಾರ್ವರ್ \*  
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೨)

ಕಾಲೈಯುಂ ಮಾಲೈ ಒತ್ತುಂಡು \* ಕಂಗುಲ್  
ನಾಱಿಗೈ ಊಱಿಯಿಲ್ ನೀಂಡುಲಾವುಂ \*

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರೈ, ಱ್ಱೈ like ಱ್ರೈ, and so on. The consonant-cluster ಱ್ಱ is pronounced somewhere between ಱ್ರೈ and ಱ್ರೈ. It is, however, colloquially acceptable to pronounce the clusters ಱ್ಱ and ಱ್ಱ as ತ್ತ and ನ್ನ, respectively.

ಪೋಲ್ವದೋರ್ ತನ್ನೈ ಪುಗುಂದು ನಿಱ್ಱುಂ \*  
 ಪೊಂಗಲಲೇ ಒಕ್ಕುಂ ವಾಡೈ ಶೋಲ್ಲಿಲ್ \*  
 ಮಾಲವ್ ಮಾ ಮಣಿ ವಣ್ಣ್ ಮಾಯಂ \*  
 ಮಱ್ಱುಂ ಉಳ ಅವೈ ವಂದಿಡಾಮು \*  
 ಕೋಲ ಮಯಿಲ್ ಪಯಿಲುಂ ಪುಱವಿ \*  
 ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (ಒ)

ಕರು ಮಣಿ ಪೂಂಡು ವೆಣ್ಣಾಗಣೈಂದು \*  
 ಕಾರ್ ಇಮಿಲ್ ಏಱ್ಱಣರ್ ತಾಱ್ಂದುಲಾವುಂ \*  
 ಒರು ಮಣಿ ಓಶೈ ಎನ್ನುಳ್ಳಂ ತಳ್ಳ \*  
 ಓರ್ ಇರವುಂ ಉಱುಂಗಾದಿರುಪ್ಪೇ \*  
 ಪೆರು ಮಣಿ ವಾನವರ್ ಉಚ್ಚಿ ವೈತ್ತ \*  
 ಪೇರ್ ಅರುಳಾಳ್ ಪೆರುವೈ ಪೇಶಿ \*  
 ಕುರು ಮಣಿ ನೀರ್ ಕೊಱಿಕ್ಕುಂ ಪುಱವಿ \*  
 ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (ಊ)

ತಿಣ್ ತಿಮಿಲ್ ಏಱ್ಱಿ ಮಣಿಯುಂ \* ಆಯ್  
 ತೀಂಗುಲಿಲ್ ಓಶೈಯುಂ ತೆನ್ನಲೋಡು \*  
 ಕೊಂಡದೋರ್ ಮಾಲೈಯುಂ ಅಂದಿ ಈನ್ಱ \*  
 ಕೋಲ ಇಳಮ್ಬಿಱ್ಱಿಯೋಡು ಕೂಡಿ \*  
 ಪಂಡೈಯ ವಲ್ಲ ಇವೈ ನಮಕ್ಕು \*  
 ಪ್ಪಾವಿಯೇ ಆವಿಯೈ ವಾಟ್ಟುಂ ಶೆಯ್ಯುಂ \*  
 ಕೊಂಡಲ್ ಮಣಿ ನಿಱಿ ವಣ್ಣರ್ ಮನ್ನು \*  
 ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (ಊ)

ಎಲ್ಲಿಯುಂ ನ್ ಪಗಲುಂ ಇರುಂದೇ \*  
 ಏಶಿಲುಂ ಏಶುಗ ಏಂದಿಱ್ಱಿಯಾರ್ \*  
 ನಲ್ಲರ್ ಅವರ್ ತಿಱುಂ ನಾಂ ಅಱಿಯೋಂ \*  
 ನಾಣ್ ಮಡಂ ಅಚ್ಚಂ ನಮಕ್ಕಿಂಗಿಲ್ಲೈ \*  
 ವಲ್ಲನ ಶೋಲ್ಲಿ ಮಗಿಱ್ವರೇಲುಂ \*  
 ಮಾ ಮಣಿ ವಣ್ಣರೈ ನಾಂ ಮಱಿವೋಂ \*

ಕೊಲ್ಲೈ ವಳರ್ ಇಳ ಮುಲ್ಲೈ ಪುಲ್ಲು \*  
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೬)

ಶೆಂಗಣ್ ನೆಡಿಯ ಕರಿಯ ಮೇನಿ \*  
ತ್ತೇವರ್ ಒರುವರ್ ಇಂಗೇ ಪುಗುಂದು \* ಎನ್  
ಅಂಗಂ ಮೆಲಿಯ ವಳೈ ಕಱಿಲ \*  
ಆದುಗೊಲೋ ಎನ್ನು ಶೊನ್ನ ಪಿನ್ನೈ \*  
ಐಂಗಣೈ ವಿಲ್ಲಿ ತನ್ ಆಣೈ \* ಎನ್ನೋ -  
ಡಾಡುಂ ಅದನೈ ಅಱಿಯ ಮಾಟ್ಟೇ \*  
ಕೊಂಗಲರ್ ತಣ್ ಪಣೈ ಶೂಱ್ ಪುಱವಿನ್ \*  
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೭)

ಕೇವಲಂ ಅನ್ನು ಕಡಲಿನ್ ಓಶೈ \*  
ಕೇಣ್ಮಿನ್ಗಳ್ ಆಯ್ ಕೈ ಆಮ್ಬಲ್ ವಂದು \* ಎನ್  
ಆವಿ ಅಳವುಂ ಅಣೈಂದು ನಿಱ್ಱುಂ \*  
ಅನ್ಬಿಯುಂ ಐಂದು ಕಣೈ ತೆರಿಂದಿಟ್ಟು \*  
ಏವಲಂ ಕಾಟ್ಟಿ ಇವನ್ ಒರುವನ್ \*  
ಇಪ್ಪಡಿಯೇ ಪುಗುಂದೆಯ್ ದಾಮುನ್ \*  
ಕೋವಲರ್ ಕೂತ್ತನ್ ಕುಱಿಪ್ಪಱಿಂದು \*  
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೮)

ಶೋತ್ತಿನ ನಿನ್ನು ತೊಱಿ ಇರಂಗಾನ್ \*  
ತೊನ್ನಲಂ ಕೊಂಡೆನಕ್ಕಿನ್ನುಗಾಱುಂ \*  
ಪೋರ್ಪ್ಪದೋರ್ ಪೊಱ್ಪಡಂ ತಂದು ಪೋನಾನ್ \*  
ಪೋಯಿನ ಊರ್ ಅಱಿಯೇ \* ಎನ್ ಕೊಂಗೈ  
ಮೂತ್ತಿಡುಗಿನ್ಱನ \* ಮಱಿವನ್ ತನ್  
ಮೊಯ್ಯಗಲಂ ಅಣೈಯಾದು ವಾಳಾ \*  
ಕೂತ್ತನ್ ಇಮೈಯವರ್ ಕೋನ್ ವಿರುಮ್ಬುಂ \*  
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೯)

‡ಶೆಱ್ಱವ್ ತೆನ್ನಿಲಂಗೈ ಮಲಂಗ \*  
 ತ್ತೇವ ಪಿರಾ ತಿರು ಮಾ ಮಗಳೈ  
 ಪ್ಪೆಱ್ಱುಂ \* ಎನ್ ನೆಂಜಗಂ ಕೋಯಿಲ್ ಕೊಂಡ \*  
 ಪೇರ್ ಅರುಳಾಳನ್ ಪೆರುಮೈ ಪೇಶ  
 ಕ್ಕುಱ್ಱವ್ \* ಕಾಮರು ಶೀರ್ ಕ್ಕಲಿಯನ್ \*  
 ಕಣ್ಣಗತ್ತುಂ ಮನತ್ತುಂ ಅಗಲಾ  
 ಕ್ಕೊಱ್ಱವ್ \* ಮುಱ್ಱುಲಗಾಳಿ ನಿನ್ನ \*  
 ಕುಱುಂಗುಡಿಕೈ ಎನ್ನೈ ಉಯ್ ತ್ತಿಡುಮಿನ್ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||